

ಅಧ್ಯಾತ್ಮ 4 ಅಭ್ಯಾಸದ ಕಾಳೆ ನಿನ್ನ ರಕ್ಖಿನಲ್ಪಣ್ಣರುವಿಯೋ?

I. සිනු ජේ සංගමීය මාධ්‍ය ත්‍රිත්‍යයෙහිදී?

- _____ ಯೋಹಾನ 6:45
 - _____ ಯೋಹಾನ 8:24
 - _____ ಅಪ್ಲೋನ್ತಲರ ಕೃತ್ಯಗಳ 17:30
 - _____ ರೋಮಾಸುರ 10:10
 - _____ ಮತ್ತಾಯ 28:18, 19; ಅಪ್ಲೋನ್ತಲರ ಕೃತ್ಯಗಳ 8:35-39

ಬಾಹ್ಯಿಸ್ತದ ಈ ಹಂಡದಲ್ಲಿ:


_____ ಅಪ್ಲೋನ್ತಲರ ಕೃತ್ಯಗಳ 2:36-38

_____ ಅಪ್ಲೋನ್ತಲರ ಕೃತ್ಯಗಳ 22:16 ಮಾರ್ಕ 16:16

_____ 1 ಹೆಚ್ 3:21

_____ ಅಪ್ಲೋನ್ತಲರ ಕೃತ್ಯಗಳ 2:47

II. ನೀನು ತೀಸ್ತನಾಲ್ಲಿ ಇರುವಿಯೋ?




III. ನೀನು ದೇಹದಲ್ಲಿ ಇರುವಿಯೋ?

1. තින්තුනළු ටස්ස දේහගර්ජයාවපු? _____ රේඛාත්‍ර 12:5
 2. එංදේ දේහපු ඩිනාගිදේ? _____ කේලීන් 1:18, 24
 3. එංදේ දේහපත්තු නාඩු හේතු ප්‍රචේඩිත්තාවපු? _____
1 කේලිංඥ 12:13
 4. කාගාධරේ නාඩු ඩිනාගිරාච්චාවපු? _____ 1 කේලිංඥ 12:27
පැවත්තා පිළිරේ මාතුගැඹු, තින්තුන

ಒಂದೆ ಬಾಹ್ಯಿನ್ಯ (ಎಥನ 4:5)

1. ಯಾರು? ಕೇಳು, ನಂಬು, ಮಾನಸಾಂತರಹಡು, ಅಲಕೆ ಮಾಡು.
2. ಯಾಕೆ? ಹಾಹಗಳ ಕ್ಷಮಾಹಳೆ (ಅಷ್ಟೋನ್ತುಲರ ಶೃಂಗರಳ 2:38).
3. ಏನು? ನಿರ್ಧಾರ (ಮತ್ತುಯ 3:16; ಅಶ್ವಾನ್ತುಲರ ಶೃಂಗರಳ 8:38, 39).
4. ಹೆಗೆ? ಹಣಿಲ್ಲದುವುದು, ಎಜ್ಞನಲ್ಲದುವುದು (ಪ್ರೋಮಾಶ್ವರ 6:4; ಕೊಲ್ಲಾನ್ನೆ 2:12).



ನಾ
ಂ

ಅಧ್ಯಯನ ಪ್ರಶ್ನೆಗಳಿಗೆ ಪ್ರತ್ಯೇಕ ಜಡಿನುವ್ವುದು:

“ನಿನ್ನ ರಕ್ತಿನಲ್ಪಟ್ಟರುವಿಯೋ?”

“నీను రక్షిస్తుట్టయిచియో?” ఎంబ అధ్యయన త్రాన్వాపయి “రక్షియ” కాశి ఎందు కరేయల్పణింది. ఈ తిక్షకను మాగ్ దార్శియల్ల ఈగాగలే త్రస్తుతపడిసిద మారు అధ్యయన త్రాన్వాపాగళల్ల యావుదన్నాదరా హింబాలనబముడు; హింగిద్దరూ ఆశిష్టు తాకికచూగి “యీను మానవసిగాగి హొన మాగ్ చాగిరువచ్చో?” ఎంబుదన్ను హింబాలనుత్తదే.

ಉದ್ದೇಶ

“ರಕ್ಷಣೆಯ” ಎಂಬ ಹಾಡಿಯ ಉದ್ದೇಶವು, ಯೆನುವು ತನ್ನ ರಕ್ಷಣಿದ ನಮ್ಮನ್ನು ಶುದ್ಧಿಕರಿಸುವ ಮೌಲ್ಯ, ಮತ್ತು ನಮ್ಮನ್ನು ತನ್ನ ದೇಹದ, ತನ್ನ ರಕ್ಷಣೆ ಹೊಂದಿದ ಜನರ, ನಭೆಯ ಭಾಗವಾಗಿ ನಮ್ಮನ್ನು ಸ್ವಿಳಿಕರಿಸುವ ಮೌಲ್ಯ ಆತನು ಏನನ್ನು ಕೇಳುತ್ತಾನೆ ಎಂಬುದನ್ನು ಬೋಳಿಸುವುದಾಗಿದೆ.

ನಂತರ ದ್ವಾರಾ ಮಾಡಿ

ನಂಕ್ಕಿದ್ದಲ್ಲ ಹಾರವು ಹಿಗಿರುತ್ತೇದೆ. ರಕ್ಷಿಸಲ್ಪಡಲಾಕ್ಷೇ ಬಯನುವವರು, ಅಂದರೆ ತಮ್ಮ ಹಾಗರಳು ಕ್ಷಮಿಸಲ್ಪಡಬೇಕು ಎಂದಿರುವವರು, ದೇವರ ವಾಕ್ಯವನ್ನು ಕಲಾಸಲ್ಪಡಬೇಕು. ಅವರು ಯೀಂನುಬಿನಲ್ಲ ನಂಬುವವರಾದರೆ, ಯೀಂನುಬಿಗಾಗಿ ತೇಮಾನಾಸಿಹಿ ಕೊಳ್ಳಲು ನಿಂಬಾಯಿಸಿಕೊಂಡರೆ, ಅತನಿಂಲ್ಲ ತಮ್ಮ ವಿಶ್ವಾಸವನ್ನು ಅಲಕ್ಷಿಸುತ್ತಿದ್ದರೆ, ಮತ್ತು ಹಾಗರಳ ಕ್ಷಮಾಭಜಣಿಗಾಗಿ ಬಾಟ್ಟಿನ್ನು ಹೊಂದಿದರೆ, ಅವಲಿಗೆ ಎಲ್ಲಾ ಆತ್ಮಕ ಆಶಿವಾದಗಳರುವ ಯೀಂನುಬಿನೊಳಗೆ ಅವರು ಪ್ರವೇಶಿಸುವರು, ಕ್ರಿಂತನಲ್ಲ ಬಾಟ್ಟಿನ್ನು ಹೊಂದಿದವರು ಒಂದು ದೇಹದಲ್ಲ, ಕ್ರಿಂತ ನಭೆಯಲ್ಲ ಇರುವರು.

ପିଲାକ

[ఈ హార్ట్ పీఎలకెంటు చోదఱన మారు తాతగళన్న నండ్కేపవాగి నారాంశేగొజునుపదన్న ఒకగొండిరుపుదు. కాగే మాడుపల్లి, శిశ్మకను తాత మత్తు చురణపు ఆదాచు, కష్టపు ముబాంతర లోకదొళగే బందపు ఎందు కేలభముదు. దేవచు స్వాధీనుప చోదలు, తాతపు తన్న స్వాధీనులో తపాలినుపుదు ఎందు తిజిద్దిను మత్తు ఆగలేం శిలుబెయ మేలే యోసుబిన చురణద ముబాంతర మానవ కులవన్న రళ్ళినలు యోజిసిద్దను. మానవ కులదింద రక్తాంశుయ నంహాదిసికొళ్ళుల్చలారదు, అదరే యోసుబిన రక్తాంశు ఒదగినల్చుపుదు ఎంబుదన్న సిద్ధపడిసి తోలనలు ఆకును

ಅವಲಗೆ ಧರ್ಮಶಾಸ್ತ್ರವನ್ನು ಕೊಟ್ಟನು. ಯೇಣುವಿನ ಹೆನೆಲಿನಲ್ಲ ಕ್ಷಮಾಪಣೆಯು, ಯೆರಳನಲೇಖನಲ್ಲ ಪ್ರಸಂಗಿನಲು ಘರಂಭಿನಲ್ಲಿಟ್ಟನಂತರ, ಲೋಕದ ಉಳಿದ ಭಾಗಕ್ಕೆಲ್ಲ ಪ್ರಸಂಗಿನಲ್ಲಿಟ್ಟು. ಈ ಪ್ರಸಂಗಿನುವಿಕೆಯನ್ನು ಸ್ವೀಕರಿಸಿದವರೆಲ್ಲರೂ ಅದೇ ಲಂಡಿಯಲ್ಲ ಉತ್ತರ ಕೊಡುವದಲಂದ ರಕ್ಷಿಸಲ್ಲಿಟ್ಟು.]

ಇಲ್ಲಿಯ 1:1-4 ಯೇಣುವನ್ನು ಕುಲತು ಕೆಳಗಿನದನ್ನು ಬೋಧಿಸುತ್ತೇದೆ: (1) ದೇವರು ಈ ಯುಗದಲ್ಲ ನವ್ಯೋಂದಿಗೆ ಆತಸಿನಿಂದ ಮಾತಾಪಿಡಿದ್ದಾನೆ. (2) ಎಲ್ಲ ಸಂಗತಿಗಳ ಬಾಧ್ಯತ್ವಾಗಿ ನೇಮಿಸಲ್ಪಟ್ಟಿದ್ದಾನೆ. (3) ಬಿಶ್ವಪು ಆತನ ಮುಖಾಂತರವಾಗಿ ಮಾಡಲ್ಪಟ್ಟು. (4) ಆತನು ಸ್ವಭಾವದಿಂದ ಮತ್ತು ಮಹಿಳೆಯಿಂದ ತಂದೆಯಂತೆ ಒಂದೇಯಾಗಿದ್ದಾನೆ. (5) ಆತನು ಶತ್ರುಯ ವಾಕ್ಯದಿಂದ ನಮನ್ತಕೆ ಆಧಾರವಾಗಿದ್ದಾನೆ. (6) ನಮ್ಮ ಹಾಃಗಳಾಗಿ ಆತನು ಶುಧಿಕರಣ ಮಾಡಿದ್ದಾನೆ. (7) ತನ್ನ ಕಾರ್ಯವನ್ನು ಪೂರ್ತಿಗೊಳಿಸಿದ ನಂತರ, ತಂದೆಯ ಬಲಗಡೆಯಲ್ಲ ಕುಳಿತುಕೊಂಡನು.

ಜಗತ್ತಿನ ಹಾಃಗಳನ್ನು ಕ್ಷಮಿಸಲ್ಪಡುವದಕ್ಕೆ ಶತ್ರುನಾಗಬೇಕಾದರೆ, ಆತನು ಇಡೀ ಜಗತ್ತಿಗಿಂತ ಹೆಚ್ಚು ದೊಡ್ಡ ಬೆಲೆಯಿಷ್ಟುವಾಗಿರಬೇಕಾಗಿತ್ತು, ಒಬ್ಬನು ಇನ್ನೊಳಿಸಿಗೆ ಒಳಪಟ್ಟಿದ್ದ ರೂಪಾಯಿಯ ಒಂದುನಾಬಿರ ನೋಂಟನ್ನು ಜಿಸ್ತರೆ, ಅವನು ತಾನು ಮಾಡಿದ್ದಕ್ಕಾಗಿ ಒಂದು ರೂಪಾಯಿ ನೋಂಟನ್ನು ಕೊಡಲಾರನು, ಅದರೆ ಅದಕ್ಕಾಗಿ ಒಂದು ಒಂದುನಾಬಿರ ರೂಪಾಯಿ ನೋಂಟನ್ನು ಕೊಡಬೇಕಾಗುವುದು. ಅದರೆ ಯೇಣುವು ಮನುಷ್ಯನಾಗಿದ್ದರೆ, ಇಡೀ ಜಗತ್ತಿನ ಹಾಃಗಳಾಗಿ ನಾಯಲು ಶತ್ರುನಾಗುತ್ತಿರಲ್ಲ, ಅದರೆ ಆತನು ದೇವರಾಗಿರುವಂತೆ (ಯೋಹಾನ 1:1), ಮತ್ತು ಇಡೀ ಜಗತ್ತಿನಕ್ಕಿಂತ ಹೆಚ್ಚು ಬೆಲೆಯಾಗಿ ಜೀವಿಸಿದ್ದ ಪ್ರತಿಯೋಬ್ಬಿ ವೃತ್ತಿಯ ಹಾಃಗಳಾಗಿ ತ್ರಯಕೊಡಲು ಆತನು ಶತ್ರುನಾದನು (1 ಯೋಹಾನ 2:2).

ಈ ಕಾರಣದಿಂದ ಪ್ರಶ್ನೆಯು, ಯೇಣುವು ತನ್ನ ರಕ್ತದ ಮುಖಾಂತರ ನಮ್ಮ ಹಾಃಗಳನ್ನು ಕ್ಷಮಿಸಲು ಶತ್ರುನಾಗಿರುವನೋ ಇಲ್ಲವೋ ಎಂಬುದ್ದಲ್ಲ, ಆದರೆ, ಆತನ ರಕ್ತದಿಂದ ಶುಧಿಕರಣಲ್ಲಿಡಲು ನಾವು ಏನು ಮಾಡತಕ್ಕು? ಎಂಬುದಾಗಿದೆ.

I. ನಿನ್ನ ರಕ್ಷಿಸಲ್ಪಟ್ಟಬಿಯೋ?

ದೇವರು ನಮ್ಮನ್ನು ರಕ್ಷಿಸುವ ಚೊಡಲು ಆತನು ಅಹೋಕ್ಷಿಸುವದನ್ನು ನಾವು ಮಾಡಿದ್ದೇವೋ ಇಲ್ಲವೋ ಎಂಬುದು ಅತೀ ಮಹತ್ವದ ಪ್ರಶ್ನೆಯಾಗಿರುತ್ತದೆ. ನಿನ್ನ ರಕ್ಷಿಸಲ್ಪಟ್ಟಿದ್ದೀಯಿಂದ ನಿನ್ನ ಯೋಜನೆಯಿಲ್ಲಾ? ಹಾಗಿದ್ದರೆ, ನಿನ್ನ ರಕ್ಷಿಸಲ್ಪಡಲು ಏನು ಮಾಡಿದ್ದು ಇತ್ತನೊಳ್ಳೆ? ನಿನ್ನ ಬಾಹೀನ್ಯ ಹೊಂದಿದೆಯೋ? ನಿನ್ನ ಯಾಕೆ ಬಾಹೀನ್ಯ ಹೊಂದಿದಿ? ರಕ್ಷಿಸಲ್ಪಡುವದರ ಸಂಬಂಧದಲ್ಲ ನಿನ್ನ ಯಾವಾಗ ಬಾಹೀನ್ಯ ಹೊಂದಿದಿ? ರಕ್ಷಿಸಲ್ಪಡುವದಕ್ಕಾಗಿ ನಿನ್ನ ಬಾಹೀನ್ಯ ಹೊಂದಿದೆಯೋ ಇಲ್ಲವೇ ನಾನು ರಕ್ಷಿಸಲ್ಪಟ್ಟಿದ್ದೀ ಎಂಬುದನ್ನು ತೊಲಿಸುವದಕ್ಕಾಗಿ ಬಾಹೀನ್ಯಹೊಂದಿದಿಯೋ? ನಿನ್ನ ಒಂದು ನಭೆಯನ್ನು ನೇರಕೊಳ್ಳಲು ಬಾಹೀನ್ಯ ಹೊಂದಿದಿಯೋ ಇಲ್ಲವೇ ರಕ್ಷಣೆ ಹೊಂದಿಕೊಳ್ಳುವ ದಕ್ಕಾಗಿ ಬಾಹೀನ್ಯ ಹೊಂದಿದೆಯೋ? “ರಕ್ಷಿಸಲ್ಪಟ್ಟಿನು” ಎಂಬ ಹದವನ್ನು ಬರೆದರೆ “ಬಾಹೀನ್ಯ ಹೊಂದಿದೆನು” ಎಂಬುದನ್ನು ಅದರ ಮೊದಲು ಬರೆಯುವಿಯೋ ಇಲ್ಲವೇ ಅನೆಂತರ ಬರೆಯುವಿಯೋ?

ನಿನ್ನ ರಕ್ಷಿಸಲ್ಪಟ್ಟಬಿಯೋ ಇಲ್ಲವೋ ಎಂಬುದನ್ನು ನಿಷಾಯಿನಲು ಬೈಬಾಲ ಜಡಲು ಇತ್ತುವ್ಯಾಪಿಸಿದೆಯೋ? ನಿನ್ನ ರಕ್ಷಣೆಯನ್ನು ಬೈಬಾಲ ಬೋಧ

ನೆಯೊಂದಿಗೆ ಹಲ್ಹಿಸಿಕೊಳ್ಳುವದಕ್ಕೆ ಸಿದ್ಧನಾಗಿರುವಿಯೋ?

2. నాచు ఏను మాడక్కదీందు దేపర వాక్యపు నమగే బోణినుపుదు? [ఉదిల యోహాన 8:24.] నమ్మి తాజగిల్ల నాయువదలంద అజసికొళ్లు నాచు ఏను మాడబేటు? [బాయిలాద స్తుతిల్ల “యేశువినల్ల నంజకేయాడు” ఎందు తుంజలి.] యేశువినల్ల నంజకేయడిద్దరే ఏను నంభబినుపుదు (యోహాన 8:21)?

3. నావు ఏను మాడబీకేందు ఇన్ని ఏనెన్న వాక్యపు బోధిస్తుదే? [ఉదిల అప్పొన్నెలర కృత్యగళు 17:30.] ఎల్లా జనరు ఏను మాడబీకేందు దేచరు ఆళ్ళాచినుత్తునే? [బాఅయాద స్తుతిదల్ల “మానసాంతర హడు” ఎందు తుంజిల.] నావు యావుదకై మానసాంతర హడబీఱు? “మానసాంతర హడు” అందరే అధికచేణు? (అనేక జనరు, “మానసాంతరహడువుదు” అందరే ఒచ్చన హాకగ్గాగి దుఃఖపడువుదు ఎందధి మాడుత్తారే. 2 కొలింథ 7:10 తృకారంపాగి దుఃఖపడువుదు ఒచ్చన్న మానసాంతర హడుపద్ధత్తే కారణ వాగబీఱు. ఆదరే దుఃఖపడువుదు మాత్రచే మానసాంతరవాగుచదిల్ల. మానసాంతర హడువుదు దేచరన్న నంతుష్టహడిసిద నంగితిగళన్న మాడుపదిలింద జడిసి ఆతసిగే చేణ్ణికేయాగువ నంగితిగళన్న మాడుపదిర కశ్చే క్షుద్రయిచన్న తిరుగినలు సిణయిసికొళ్పిపదాగిదే.)

4. యీఎనుబినల్ల నంజకెయిడువపను తన్న కాపగెళగాది మానసాంతర హడుపుదు అణ్ణే అల్ల అవను ఇన్నా విన్నా మాడబేటు? [ఓది దోషమాత్రర 10:10.] ఒబ్బును తాను రళ్ళినల్లుడబేంకాదరే తన్న బాయింద ఏను మాడ బేటు? [బాలయాద న్నళదల్ల “అలకే మాడబేటు” ఎందు తంజలి.] ఒబ్బును ఏన్నా అలకే మాడువను? (ప్రోచమాత్రర 10:9?) అవను తన్న కాపగెళన్న అలకేమాడువదిల్ల. ఆదరే అదర బదలు యీఎనువన్న క్రిస్తనేందు దేంచర కుమారనేందు అలకే మాడువను (పుత్రాయ 16:16).

బాట్టిన్నద నమయదల్ల యాపుదు వాగ్గాన మాడల్చిత్తు? నూతన

ಮಾರ್ಗವು ಪ್ರಸಂಗಿನಲ್ಲಿಪಡ್ಡನ್ನು ಹೊದಲು ಕೇಳಿಸಿಕೊಂಡವರು ಯೀಂನುವಿನ ಹೆನಲಿನಲ್ಲಿ ಬಾಹ್ಯಿಸ್ತು ಹೊಂದಬೇಕೆಂದು ಯಾವ ಕಾರಣಕ್ಕಾಗಿ ಹೇಳಲಿಪ್ಪಾರು? [ಒಂದಿಗೆ ಅಶೋನ್ತುಲರ ಶೃಂಗಾರ 2:38.] ಯಾವ ಕಾರಣಕ್ಕಾಗಿ ಅವರು ಬಾಹ್ಯಿಸ್ತು ಮಾಡಿಸಿಕೊಳ್ಳಬೇಕಾಗಿತ್ತು? [ಖಾಲಿಯಾದ ನ್ಷಾಳದಲ್ಲಿ “ಹಾಹಗಳ ಹಲಹಾರಕ್ಕಾಗಿ” ಎಂದು ತುಂಜಿಲಿ.]

ನೂಲನು ಯೀಂನುವಿನಲ್ಲಿ ನಂಜಕೆಯಡಿತ್ತು ಶಾರಂಜಿಸಿದನು ಮತ್ತು ತನ್ನ ಹಾಹಗಳಿಗಾಗಿ ಮಾನನಂತರಹಟ್ಟಿನು. ಕ್ಷಮಿನಲ್ಲಿಡಬೇಕಾದರೆ ಏನು ಮಾಡ ಬೇಕೆಂದು ಅವಸಿಗೆ ಹೇಳಲಾಯಿತು? [ಒಂದಿಗೆ ಅಶೋನ್ತುಲರ ಶೃಂಗಾರ 22:16.] ಬಾಹ್ಯಿಸ್ತು ಹೊಂದಬೇಕೆಂದು ಅವಸಿಗೆ ಯಾರೆಹೇಳಲಿಪ್ಪಾರು? [ಖಾಲಿಯಾದ ನ್ಷಾಳದಲ್ಲಿ “ಹಾಹಗಳ ಕೊಳೆಯಲ್ಲಿಡುವದಕ್ಕಾಗಿ” ಎಂದು ತುಂಜಿಲಿ.]

ನಂಬುವದರ ಬಗ್ಗೆ ಮತ್ತು ಬಾಹ್ಯಿಸ್ತು ಹೊಂದುವದರ ಬಗ್ಗೆ ಯೀಂನುವು ಏನು ಹೇಳದನು? [ಒಂದಿಗೆ 16:15, 16.] ನಂಜದವರು ಮತ್ತು ಬಾಹ್ಯಿಸ್ತು ಹೊಂದಿದವರು ಏನಾಗುವರೆಂದು ಯೀಂನು ಹೇಳದನು? [ಖಾಲಿಯಾದ ನ್ಷಾಳದಲ್ಲಿ “ರಕ್ಷಿಸಲ್ಪಡುವರು” ಎಂದು ತುಂಜಿಲಿ.] ಯೀಂನುವು ಬೋಧಿಸಿದ್ದರೊಂದಿಗೆ ಯಾವುದು ಒಪ್ಪಿಕೊಳ್ಳುವದೆಂದು ಹೇತುನು ಬರೆದನು? [ಒಂದಿಗೆ 1 ಹೇತು 3:21.] ನಮಗಾಗಿ ಬಾಹ್ಯಿಸ್ತುವು ಏನು ಮಾಡುತ್ತೇದೆಂದು ಹೇತುನು ಹೇಳದನು? ಇದು ಯೀಂನು ಹೇಳಿದ್ದರೊಂದಿಗೆ ಒಪ್ಪಿಕೊಳ್ಳುವುದೋ?

ಕೇ ಭಾಗದಲ್ಲಿ ನಾವು ಏನನ್ನು ಕಲಪುಕೊಂಡಿದ್ದೇವೆ? ದೇವರ ವಾಕ್ಯದ ಬೋಧನೆಯ ಮುಖಾಂತರ, ಯೀಂನುವಿನಲ್ಲಿ ನಂಜಕೆಯಡಲು ಬಂದವರು, ಯೀಂನುವಿಗಾಗಿ ಜೀವಿನಲ್ಲಿ ತೀರ್ಥಾರಸಿಸಿಕೊಂಡವರು ಮತ್ತು ಆತನಿಂಜ್ಞ ತಮ್ಮ ನಂಜಕೆಯನ್ನು ಅಲಕೆ ಮಾಡಿದವರು, ಬಾಹ್ಯಿಸ್ತು ಮಾಡಿಸಿಕೊಂಡಾಗ, ಅವರು ತಮ್ಮ ಹಾಹಗಳಿಂದ ರಕ್ಷಿಸಲ್ಪಡುವರು ಎಂಬುದನ್ನು ನಾವು ಕಲಪುಕೊಂಡಿರುವೆವು. [“ರಕ್ಷಿಸಲ್ಪಡ್ರರು” ಅಂದರೆ ಒಬ್ಬನ ಹಾಹಗಳಿಂದ ರಕ್ಷಿಸಲ್ಪಡುವುದು ಎಂದಫ್ರೆ (ಮತ್ತುಯ 1:21).]

ರಕ್ಷಿಸಲ್ಪಡ್ರವರು ಶೃಂಗಾರ ರಕ್ಷಿಸಲ್ಪಡುವದಿಲ್ಲ. ಅವರು ಯಾರೊಂದಿಗೆ ಕೂಡಿನಲ್ಲಿಡುತ್ತಾರೆ? [ಒಂದಿಗೆ ಅಶೋನ್ತುಲರ ಶೃಂಗಾರ 2:47.] ರಕ್ಷಿಸಲ್ಪಡ್ರವರು ಯಾರೊಂದಿಗೆ ಕೂಡಿನಲ್ಪಡುತ್ತಾರೆ? [ಖಾಲಿಯಾದ ನ್ಷಾಳದಲ್ಲಿ “ನಬೆಗೆ ಕೂಡಿನಲ್ಪಡುವರು” ಇಲ್ಲವೇ “ಅವರೊಂದಿಗೆ ಕೂಡಿನಲ್ಲಿಡುವರು” ಎಂದು ತುಂಜಿಲಿ.] ಒಬ್ಬನು ಬಾಹ್ಯಿಸ್ತು ಹೊಂದುವಾಗ, ಅವನು ರಕ್ಷಿಸಲ್ಪಡುವನು, ಮತ್ತು ಆಗ ದೇವರು ಅವನನ್ನು ವಿಶ್ವಾಸಿಗಳ ಸಮಾಜಕ್ಕೆ ಅಂದರೆ ನಭಿಗೆ ಸೆಲಿನುವನು ಎಂಬುದನ್ನು ವಿವಲಸಿಲ.

II. ತೀಳನ್ನಿಲ್ಲ

ರಕ್ಷಣೆಯಂಥ ಮಹತ್ವದ ಬಿಷಯವನ್ನು ಯೋಜಿಸುವಲ್ಲ, ಪ್ರತಿಯೋಜ್ಯರೂ, ಪ್ರಶ್ನೆಯಲ್ಲದೆ, ಬ್ಯಂಬಾಗಿ ಬೋಧನೆಯನ್ನು ಅಧಿಕ್ಷಾತ್ರರಿಂದ ನಿಷ್ಠಿತತೆಯಲ್ಲಿರಿಂತು ಒಬ್ಬನು ಆದಾಯ ತೆರಗೆಯನ್ನು ಲೆಕ್ಕಿಸುವದರಲ್ಲ, ಒಬ್ಬನು ನಾಮಾನ್ಯವಾಗಿ ನಂಬ್ಯೆಗೆ ಇನ್ನು ಎರಡು ಇಲ್ಲವೇ ಮೂರು ನಲ ಸೊಣಡುವರು ಮತ್ತು ಅವನು ತನ್ನನ್ನು ಮಾಡಿಲ್ಲ ಎಂದು ನಿಷ್ಠಿತಪಡಿಸಿಕೊಳ್ಳಲು ಎರಡು ಮೂರು ನಲ ನಂಬ್ಯೆಗೆ ಇನ್ನು ಪರಿಣಿಸುವರು. ರಕ್ಷಣೆಯನ್ನು ಕುಲಕ್ಕಿಂತಿಲ್ಲ ಯಾವುದನ್ನು ಬೋಧಿಸುತ್ತೇ ಎಂಬುದನ್ನು ತೀರ್ಥಾರಸಿನಲ್ಲಿ ತಯಿತಿಸುವಾಗ ಇನ್ನೂ ಹೆಚ್ಚು ಜಾಗರೂಕತೆಯನ್ನು ನಾವು ತೆಗೆದು ಕೊಳ್ಳತಕ್ಕದ್ದು.

ఈ భాగదల్న నాపు యేఎనుచిన రక్తద లాభగళన్న నాపు స్థీఎలనువాగ నాపు యాపుదే తప్పన్న మాడిరువదిల్ల ఎంబుదన్న నిశ్చిత హడసితొట్టువదన్న హలట్టినుతేచే. తీస్తనల్ల అశిఖావాదగళన్న యోజినువదలంద నాపు ఇదన్న మాడుత్తేచే మత్తు ఆ అశిఖావాదగళన్న స్థీఎలనువదక్కాగి తీస్తనల్ల కేగే ఒబ్బును తుపేశినువనేందు నిధంలనుతేచే.

“తీస్తనల్లయ” వృక్షిగే యావ ఆశ్చిక అశిఖావాదగళ ఇయత్తేచే? [టదిల 2 కేలంథ 5:17.] తీస్తనల్ల వృక్షియు ఏనాగిద్దానీ? [2 కేలంథ 5:17ర నంతర మత్తు “తీస్తనల్ల” ఎంబ హదగళనేన్నిళగొండ జితుదల్ల ఖాయాద న్ఫశదల్ల “నూతన స్వాష్టి” ఎందు తుంజల.]

తీస్తనల్లయువ వృక్షిగే యావ బేలే ఆశ్చిక అశిఖావాదబియుదు? [టదిల కొలొన్సే 1:14, KJVయింద, ఆదరే KJVయింద అల్లదిద్దరే, ఓదిల ఎఫెన 1:7.] తీస్తనల్ల యావ అశిఖావాదబియుదు? [ఖాయాద న్ఫశదల్ల “హాహగళ క్షమాహణే” ఎందు తుంజల.] తీస్తనల్ల యాపుదు క్షమాహణేయన్న నాయ్యావాగి మాడుపుదు? తీస్తనల్లయ రక్తపు హాహగళన్న క్షమినుపుయో? తీస్తనల్ల ఇయవచలిగే యేఎనుచిన రక్తద ముబాంతర క్షమాహణే ఇయపుదు.

తీస్తనల్లయువ ఇనేష్టుందు ఆశ్చిక అశిఖావాద యాపుదు? [టదిల 2 తిమోథే 2:10.] తీస్తనల్లయువ అశిఖావాద యాపుదు? [ఖాయాద న్ఫశదల్ల “రక్తాంతే” ఎందు తుంజల.] రక్తాంతేయు తీస్తనల్లయుపుదు యాకందరే ఇనేష్టుందు అశిఖావాదపు తీస్తనల్లయుపుదు (2 తిమోథే 2:1). అదు ఏనాగిదే? దేవర కృషయు కారణదింద మానవ కులక్కాగి యేఎనుచిన రక్తపు నులనల్లట్టితు. ఈ కృషయు తీస్తనల్లయుపుదు మత్తు తీస్తనల్లయువ రక్తాంతేయన్న ఒదినుపుదు.

బేలే యావ ఆశ్చిక అశిఖావాదపు తీస్తనల్ల ఇయపుదు? [టదిల 1 యోహాన 5:11.] తీస్తనల్ల యావ అశిఖావాద ఇయపుదు? [ఖాయాద న్ఫశదల్ల “నిక్యోజివ” ఎందు తుంజల.] నిక్యోజివక్కాగి యేఎనుచన్న నంబుపుదు (యోహాన 3:16) తీస్తనల్ల తుపేశినువదశ్శే యేఎనుపు తేఱిపుదన్న మాడుపుదు ఒగ్గెండిరతక్కద్దు.

తీస్తనల్ల ఇన్ను ఏను ఇదే [టదిల ఎఫెన 1:3.] తీస్తనల్ల ఎష్టు ఆశ్చిక అశిఖావాదగళ ఇయత్తే? [ఖాయాద న్ఫశదల్ల “ఎల్లా ఆశ్చిక అశిఖావాద గళ” ఎందు తుంజల.] కణ, కాయగళ, ఆస్తి, న్యాస్తుగళ, కణ ఒడంబడికేయ అశిఖావాదగళ ఇత్యాగిగళ తాపు తీస్తనల్ల ఇదేంబుదశ్శే నూజనేయంతే, అనేక తూహంజిక అశిఖావాదగళ ఇయవచెందు అనేకరు యోజినుత్తారే; కిఏరిద్దరూ ఇపు తీస్తనల్లయువలగాగి వాగ్గాన మాడిద అశిఖావాదగ జల్ల, కైస్తురల్లదవలిగే ఆ అశిఖావాదగళ ఇరబహుదు, ఆదరే ఎల్లా ఆశ్చిక అశిఖావాదగళ తీస్తనల్ల ఇయవచలిగే అందరే కైస్తురాగువచలిగే మాత్ర లబ్యవియువచు.

తీస్తన హోరిగే ఇయవచర హలస్తితియు యాపుదు? తీస్తనల్లయువ ఆశ్చిక అశిఖావాదగళ అపలిగే ఇయవచ్చేం? [టదిల ఎఫెన 2:12, 13.] తీస్తన హోరిగే ఇయవచంథవరు ఇల్లదేఁ ఇయవచంథవరు యారాగిద్దారు? [ఖాయాద న్ఫశదల్ల “తీస్తనన్న సేఱదవరు,” “తీస్తుశిల్లదవరు,” “నిలఁశ్శేయల్లదవరు” మత్తు “దేవరన్న అటయదవరు” ఎందు తుంజల.]

ತೀನ್ನನನ್ನ ಪ್ರವೇಶಿಸುವ ಯೋದಲು ದೂರದಲ್ಲದ್ದರು, ಅದರೆ ಈಗ ಅವರು ತೀನ್ನನಲ್ಲಿದ್ದಾರೆ, ಅವರು ಯೇಸುವಿನ ರಕ್ತದಿಂದ ನಬುಳಕ್ಕೆ ತರಲ್ಪಟ್ಟಿದ್ದೂರೆ ಎಂಬುದನ್ನು ಗಮನಿಸಿಲಿ. ಯೇಸುವಿನ ರಕ್ತವು ದೇವರಿಂದ ಬೇರೆಯಾದವರನ್ನು ದೇವರ ಬಜಿಗೆ ತರುತ್ತದೆ. ಯೇಸುವಿನ ರಕ್ತದಿಂದ ನಬುಳಕ್ಕೆ ತರಲ್ಪಟ್ಟವರು ತೀನ್ನನಲ್ಲಿ ಇರುವವರಾಗಿದ್ದಾರೆ. ಯೇಸುವಿನ ರಕ್ತದ ಲಾಭ ಹಡೆದುಕೊಳ್ಳಲು ಒಬ್ಬನು ಎಲ್ಲರ ಬೇಕು? ಅವನು ತೀನ್ನನಲ್ಲಿ ಇರಬೇಕು.

ಯೇಸುವಿನ ಹೊರಗೆ ಒಬ್ಬನಿಗೆ ಅತ್ಯಿಕ್ರ ಅಶೀವಾದಗಳು ಇರಬಹುದೋ? ಅತ್ಯಿಕ್ರ ಅಶೀವಾದಗಳು ತೀನ್ನನಲ್ಲಿ ಇರಬೇಕೆಂದು ದೇವರು ಯೋಜಿಸಿದನು ಮತ್ತು ವಾಗ್ದಾನ ಮಾಡಿದನು (ಅದಿಕಾಂಡ 22:18; ಗಲಾತ್ಯ 3:14-16)?

ಒಬ್ಬನು ಯೇಸುವನ್ನು ಯಾವಾಗ ಪ್ರವೇಶಿಸುವನು ಎಂಬುದನ್ನು ಜಲಿಬುಧ್ಯ ಬರಹದ ಕೆಳಲ ಏರಡು ವಾಕ್ಯಭಾಗಗಳು ಹೇಳುತ್ತವೆ. ಒಬ್ಬನು ಹೇಗೆ ಯೇಸುವನ್ನು ಪ್ರವೇಶಿಸುವನು? [ಇದಿಲ್ಲ ಗಲಾತ್ಯ 3:27; ಮತ್ತು ರೋಮಾಪುರ 6:3, 4.] ಒಬ್ಬನು ಯಾವಾಗ ಯೇಸುವನ್ನು ಪ್ರವೇಶಿಸುವನು? [ಖಾತ್ಯಾದ ಸ್ಥಳದಲ್ಲ “ಖಾತ್ಯಾ ಹೊಂದಿದಾಗ” ಎಂದು ತಂಜಲಿ.]

ತೀನ್ನನಲ್ಲಿರುವ ಅಶೀವಾದಗಳನ್ನು ಸ್ವೀಕರಿಸಲು ಒಬ್ಬ ವ್ಯಕ್ತಿ ಏನನ್ನು ಮಾಡತಕ್ಕದ್ದು? ಒಬ್ಬ ವ್ಯಕ್ತಿಯು ಈ ಅಶೀವಾದಗಳನ್ನು ತೀನ್ನನ ಹೊರಗೆ ಸ್ವೀಕರಿಸಿದರೆ, ಅವನು ಯೇಸುವಿನ ರಕ್ತದ ಹೊರಗೆ ಸ್ವೀಕರಿಸಲಬಹುದು, ಯಾಕಂದರೆ ಯೇಸುವಿನ ರಕ್ತವು ಆತನಲ್ಲಿ ಇರುವವರಾಗಿ ಇರುತ್ತದೆ.

I ಮತ್ತು II ಖಾಗಗಳು ಒಂದೇ ನತ್ಯವನ್ನು ಬೋಧಿಸುವದನ್ನು ಗಮನಿಸಿಲಿ. ಬಾಹ್ಯಿನ್ನದಲ್ಲ ಒಬ್ಬನಿಗೆ “ಹಾಷಗಳ ಪರಿಹಾರಪೂರ್ವ” “ಹಾಷಗಳ ತೊಳಿಯಾಗಿಕೆಯಾ” ಮತ್ತು “ರಕ್ಷಿಸಲ್ಪಡುತ್ತದೂ” ಇರುತ್ತದೆ. ತೀನ್ನನಲ್ಲಿ ಒಬ್ಬನು ಬಾಹ್ಯಿನ್ನು ಹೊಂದಿದಾಗ, ಯೇಸುವಿನ ರಕ್ತದಿಂದ ಅವನು “ನೂರನೆ ನೃಷ್ಟಿಯಾಗುತ್ತಾನೆ” ಯಾಕಂದರೆ ಹಳೆ ಸಂಗೀತಗಳು (ಸ್ವಷ್ಟಿಯಾಗಿ ಖಾಷಗಳು) ದಾಳಿ ಹೊರಿಸಿ, ಅದು “ಹಾಷಗಳ ತೊಳಿಯಲ್ಪಟ್ಟಕ್ಕೆ” ನಂಬಂಧಿಸಿರುತ್ತದೆ ಮತ್ತು ಯೇಸುವಿನ ರಕ್ತದಿಂದ ಅವಸಿಗೆ “ಹಾಷಗಳ ಕ್ಷಮಾಪಕ” ಮತ್ತು “ರಕ್ಷಣೆಯು” ಇಲ್ಲಿದೆ ಬೇರ ಮಾತನಾಲ್ಲಿ “ರಕ್ಷಿಸಲ್ಪಟ್ಟನು” ಎಂದಾಗುತ್ತದೆ.

ಕ್ಷಮಾಪಕಯ ಯಾವುದು? ಮತ್ತು ಯಾವಾಗ? ಎಂಬುದನ್ನು ನಹ ಗಮನಿಸಿಲಿ. ಯೇಸುವಿನ ರಕ್ತವು ಹಾಷವನ್ನು ಕ್ಷಮಿಸುವ ಯಾವುದು ಆಗಿದೆ, ಬಾಹ್ಯಿನ್ನಪ್ರಾ ನಮ್ಮ ಹಾಷಗಳನ್ನು ಯೇಸುವಿನ ರಕ್ತವು ಕ್ಷಮಿಸುವುದು ಯಾವಾಗ ಆಗಿರುತ್ತದೆ. ಬಾಹ್ಯಿನ್ನಪ್ರಾ ಯಾವುದು ಆಗಿರುವದಿಲ್ಲ, ಯಾಕಂದರೆ ನೀಲಗೆ ಹಾಷಗಳನ್ನು ಕ್ಷಮಿಸುವ ಬಲ ಇರುವದಿಲ್ಲ. ಬಾಹ್ಯಿನ್ನಪ್ರಾ ಯಾವಾಗ ಹಾಷಗಳ ಕ್ಷಮಿಸಲ್ಪಟ್ಟವೆ ಎಂದಾಗಿರುತ್ತದೆ. ಯಾವುದು ಮತ್ತು ಯಾವಾಗ ಎಂಬುದರ ಬೈಬಿಲನ ಒಕ್ಕೆಯ ಉದಾಹರಣೆಯ ಕುರಾಡು ಮನುಷ್ಯನ ಗುಣಪಡಿಸುವಿಕೆಯಾಗಿದೆ (ಯೋಹಾನ 9:1-7). ಯೇಸುವಿನ ಬಲವು ಅವನು ನೋಡುವಂತೆ ಮಾಡಿದ್ದ ಯಾವುದು ಆಗಿರುತ್ತದೆ. ಆದರೆ ಸಿಲೊ ವಾಮ್ ತೊಳ್ಳದ ನೀಲನಲ್ಲ ಅವನು ತೊಳೆದುತೊಳ್ಳುವುದು, ಅವನು ನೋಡಲು ಯಾವಾಗ ಶೂರಂಭಿಸಿದನು ಎಂದಾಗಿರುತ್ತದೆ. ಯೇಸುವಿನ ಬಲವು ಅವನು ನೋಡುವ ಚಂತೆ ಮಾಡಿತು, ಆದರೆ ನೀಲ ಅಲ್ಲ. ಹಾಗೆಯೇ ಬಾಹ್ಯಿನ್ನಪ್ರಾ ನಮ್ಮ ಹಾಷಗಳನ್ನು ಕ್ಷಮಿಸುವ ಯಾವುದು ಆಗಿರುವದಿಲ್ಲ (ಯೇಸುವಿನ ರಕ್ತವು ಅದನ್ನು ಮಾಡುತ್ತದೆ) ಆದರೆ ಯಾವಾಗ ಯೇಸುವಿನ ರಕ್ತವು ಕ್ಷಮಿಸುತ್ತದೆ ಎಂಬುದಾಗಿರುತ್ತದೆ.

ಒಂದೆಃ ಬಾಹ್ತಿಷ್ಟ

[ಭಾಹ್ತಿಷ್ಟವನ್ನು ಕುಲತು ಬೈಬಿಲನ ಬೋಧನೆಯನ್ನು ವಿದ್ಯಾರ್ಥಿಯ ಅಥವಾಡಿಕೆನಾಳ್ಕಿಪನು ಎಂಬುದನ್ನು ನಿಷಿತಪಡಿಸಿಕೊಳ್ಳಲು, ಅಧ್ಯಯನ ಪ್ರಶ್ನಾವಿಷಯ ಹಿಂಬದಿಯಲ್ಲ “ಒಂದೆ ಭಾಹ್ತಿಷ್ಟ (ಎಕೆನ 4:5)” ಎಂದು ಬರೆಯಲಿ. ಆ ಮೇಲೆ ಈ ಪದಗಳನ್ನು ಬರೆಯಲಿ: “1. ಯಾರು?”; “2. ಯಾಕೆ?”; “3. ಯಾವುದು?”; “4. ಹೇಗೆ?”]

ಬೈಬಿಲು ಯಾವುದೇ ಭಾಹ್ತಿಷ್ಟವನ್ನು ಬೋಧಿಸುವದಿಲ್ಲ ಎಂಬುದು ನಲಿಯಾಗಿದೆ, ಒಂದೆ ಭಾಹ್ತಿಷ್ಟವಿರುವದೆಂದು ಬೈಬಿಲ್ ಬೋಧಿಸುತ್ತದೆ ಒಬ್ಬ ವೃತ್ತಿಯ ಹಿತಿರ ಅನೇಕ ಜಂಗದ ಕೈಗಳರಿಂದು, ಆದರೆ ಅವನಲ್ಲ ಸಲಯಾದ ಜಂಗದ ಕೈ ಇಲ್ಲದಿದ್ದರೆ, ಅವನು ಬಾರಿಲನ್ನು ತೆರೆಯಲು ಶಕ್ತಿನಾಗುವದಿಲ್ಲ. ಹಾಗೆಯೇ ಒಬ್ಬನು ಅನೇಕ ಸಲ ಭಾಹ್ತಿಷ್ಟವನ್ನು ಹೊಂದಬಹುದು, ಆದರೆ ನಾವು ಹೊಂದಬೇಕೆಂದು ಯೀಂನುವು ಬಯನುವ ಭಾಹ್ತಿಷ್ಟವನ್ನು ಹೊಂದಿಕೊಂಡಿರಿತ್ತಿಲ್ಲ.

ಅಧ್ಯಯನ ಪ್ರಶ್ನಾವಿಷಯ ಮುಂದಿನ ಭಾಗದಲ್ಲಿ ಯಾರು ಭಾಹ್ತಿಷ್ಟ ಹೊಂದ ಬೇಕೆಂದು ನಾವು ಕಾಪುಕೊಂಡಿದ್ದೇಂದೆ. ಯಾರು ಭಾಹ್ತಿಷ್ಟ ಹೊಂದಿಕೊಳ್ಳಬೇಕು? ಕೇಳಿದವರು ಮತ್ತು ಕಾಪುಕೊಂಡವರು, ಯೀಂನುವಿನಲ್ಲಿ ನಂಜಕೆಯಿಟ್ಟವರು, ಮಾನನಾಂತರವಟ್ಟವರು ಮತ್ತು ಯೀಂನುವನ್ನು ಅಲಕೆ ಮಾಡಿದವರು. [ಹಿಂಬದಿಯಲ್ಲ “ಕೆಳಿ, ನಂಬು, ಮಾನನಾಂತರ ಹಡು, ಅಲಕೆಮಾಡು” ಎಂದು ಬರೆಯಲಿ. “ಯಾರು?” ಎಂಬುದರ ನಂತರ ಇದನ್ನು ಬರೆಯಲಿ ಮತ್ತು ಇದು ಇನ್ನೊಂದು ಬಹಿಯಲ್ಲಿ ಬೋಧಿಸಲ್ಪಟ್ಟಿದೆ ಎಂದು ವಿವರಿಸಿಲ. ಪುಟ 154ನ್ನು ನೋಡಿಲ.]

ಒಬ್ಬ ವೃತ್ತಿಯ ಯಾಕೆ ಭಾಹ್ತಿಷ್ಟ ಮಾಡಿಸಿಕೊಳ್ಳಬೇಕು? ಪಂಚಾಶತ್ತಮದ ದಿನದಂದು ಹಾಹಗಳ ಕ್ಷಮಾಪಣೆಯು ಯೀಂನುವಿನ ಹೆನಲನಲ್ಲಿ ಚೊಡಲು ತ್ರಣ್ಣಾಪಿನಲ್ಪಟ್ಟಾಗ್, “ಹಾಹಗಳ ಕ್ಷಮಾಪಣೆಗಾಗಿ” ಯೀಂನುವಿನ ಹೆನಲನಲ್ಲಿ ಭಾಹ್ತಿಷ್ಟವನ್ನು ಹೇತುನು ಶ್ರನಗಿಸಿದನು. [ಹಿಂಬದಿಯಲ್ಲ “ಯಾಕೆ?” ಎಂಬುದರ ನಂತರ “ಹಾಹಗಳ ಕ್ಷಮಾಪಣೆಗಾಗಿ (ಅಪ್ರೋನ್ತಲರ ಕೃತ್ಯಾಗಳ 2:38)” ಎಂದು ಬರೆಯಲಿ. ಪುಟ 154ನ್ನು ನೋಡಿಲ.] ತಹ್ವಾದ ಕಾರಣಕ್ಕಾಗಿ ಭಾಹ್ತಿಷ್ಟವು ಯೀಂನುವಿಗೆ ವಿಧೇಯತೆ ಆಗಿರುವದಿಲ್ಲ (ಅಜಿಯ 5:9). ತಂದೆ ತಾಯಿಗಳು ಒಂದು ಮರುವಿಗೆ ನಾಮಾನುಗಳನ್ನು ತರಲು ಹಟ್ಟಣಕ್ಕೆ ಕಳುಹಿಸಬಹುದು. ನಾಮಾನುಗಳಿಗಾಗಿ ಮರುವು ಹಟ್ಟಣಕ್ಕೆ ಹೊಂಗಿದೆ, ಅವನು ಹಟ್ಟಣಕ್ಕೆ ಹೊಗಿದ್ದರೂ ಅವನು ತಂದೆ ತಾಯಿಗಳಿಗೆ ವಿಧೇಯನಾಗಲ್ಲ. ಒಬ್ಬನು ಭಾಹ್ತಿಷ್ಟವು ಹೊಂದಿದ್ದರೆ, ಆದರೆ ನಲಿಯಾದ ಕಾರಣಕ್ಕಾಗಿ ಇರದಿದ್ದರೆ, ಅವನು ಇನ್ನೂ ಯೀಂನುವಿಗೆ ವಿಧೇಯನಾಗಿರುವದಿಲ್ಲ.

ಭಾಹ್ತಿಷ್ಟದಲ್ಲಿ ಯಾವುದು ಉಪಯೋಗಿಸಲ್ಪಟ್ಟಬೇಕು? ಯೀಂನುವು ನಿಲಿನಲ್ಲಿ ಭಾಹ್ತಿಷ್ಟ ಮಾಡಿಸಲ್ಪಟ್ಟನು (ಮತ್ತುಯ 3:16). ಐಧಿಯೋಷ್ಯದವನು ನಿಲಿನಲ್ಲಿ ಬಾಹ್ತಿಷ್ಟ ಹೊಂದಿದನು (ಅಪ್ರೋನ್ತಲರ ಕೃತ್ಯಾಗಳ 8:36-39). ಜನರು ನಿಲಿನಲ್ಲಿ ಭಾಹ್ತಿಷ್ಟ ಹೊಂದಬೇಕೆಂದು ಹೇತುನು ನಿದೇಂಬಿಸಿದನು (ಅಪ್ರೋನ್ತಲರ ಕೃತ್ಯಾಗಳ 10:47). [ಹಿಂಬದಿಯಲ್ಲ “ಯಾವುದು?” ಎಂಬುದರ ನಂತರ “ನಿಲು (ಮತ್ತುಯ 3:16; ಅಪ್ರೋನ್ತಲರ ಕೃತ್ಯಾಗಳ 8:38, 39)” ಎಂದು ಬರೆಯಲಿ. ಪುಟ 154ನ್ನು ನೋಡಿಲ.]

ಹೋಗಿಬಾಹ್ತಿಷ್ಟವು ಆಜಿಲನಲ್ಪಟ್ಟತು? ನಾವು ಭಾಹ್ತಿಷ್ಟದಲ್ಲ “ಹಾಣಲ್ಪಟ್ಟವು” ಮತ್ತು “ಎಜಿನಲ್ಪಟ್ಟವು” ಎಂದು ಬೈಬಿಲ್ ಬೋಧಿಸುತ್ತದೆ. [ಹಿಂಬದಿಯಲ್ಲ, ಹಾಣಲ್ಪಟ್ಟವು,

ఎజ్యిస్ల్ప్రెపు (రోమాపుర 6:4; కేంలొన్స్ 2:12)" ఎందు బరేయిల. యీఎనుచిన హాపేడివికి మత్తు పునరుత్థాన మత్తు నమ్మ బాట్టిస్ట్టపన్న హోఅ నలు ఒందు జిత్తె జిడిసిల. పుట 154న్ను నేఱడిల.]

బాట్టిస్ట్టపు ఒందు ధమాజ జరణియాగియివదిల్ల. బాట్టిస్ట్టదల్ల "హళేజిలచనక్కే" ఘరణ అదన్న కింబాలసి "నలన జిఎస్కే" పునరుత్థాన ఇయుత్తెడె (రోమా పుర 6:4). బాట్టిస్ట్టదల్ల అంధ మరణపు నంభవిసువాగ, ఒబ్బన "హాపగిఖ తొళియిల్పడుత్తె" మత్తు అవను "డ్యూబినల్పడుత్తాను" ఇన్న ముందే అవను హళేజిలచ జిలచినబేంకాగిల్ల ఆదరే హోన జిలచినువను, మత్తు ఇన్న "టష్టిహోలచవను" అల్ల, ఆదరే "రథిస్ల్ప్టచవను" ఆగియుత్తానె [కింబదియిల్ల ఇప్పగాళన్న బరేయిల. పుట 154న్ను నేఱడిల.]

ఈ భాగదల్ల నాచు ఏనన్న కాలుకొండిద్దేచే? బాట్టిస్ట్టదల్ల యీఎనుచినల్ల హాణల్పట్ట, ఎజ్యిస్ల్ప్టచవరు యీఎనువన్న త్రచేశినువరు మత్తు యీఎనుచిన రక్తదింద ఒదగినల్పట్ట ఆత్మిక ఆశించాదగినన్న స్పీకలసికొళ్ళువరు ఎంబుదన్న కాలుకొండిద్దేచే. యీఎనుచిన హోరగియివవరు యీఎనువు ఇల్లచే ఇద్దారే మత్తు ఈ కారణదింద ఈ ఆశించాదగిల్ల ఇల్లదవరాగిద్దారే.

III. ఒంచే ఊఁడ

భాగ Iరల్ల బాట్టిస్ట్ట హోందిదవరు విశ్వాసిగిల నమాజక్కే నభిగే కూడినల్పుట్టయ ఎంబుదన్న కాలుకొండిద్దేచే ఈ భాగదల్ల ఈ తప్పవన్న పునః ఇన్నాందు దృష్టికొఱనదింద అధ్యయన మాటుత్తేచే.

1. క్రిస్తునల్ల దేహగిల సంప్యేయన్న బ్యాబుల్ బోఁధినుత్తెడే. క్రిస్తునల్ల ఎష్టు ఇయుత్తె? [టదిల రోమాపుర 12:5.] క్రిస్తునల్ల ఎష్టు దేహగిలయుత్తె? [బాఅయాద స్ఫూర్థదల్ల "ఒందు" ఎందు తుంజలి.]

2. "దేహ" ఎంబుదు జనర ఒందు గుంపిగే "నుహడెంట్ బాడి" ఇల్లచే "బాడి ఆఫ్ హీలట్" ఎంబ లీతయిల్ల అయియోగినల్పుట్టయే. యాచ ఒందు దేహ, జనర గుంపు క్రిస్తునల్ల ఇయవుడు? [టదిల కేంలొన్స్ 1:18, 24.] ఒందే దేహ యాపుడు? [బాఅయాద స్ఫూర్థదల్ల "నభే" ఎందు బరేయిల.]

3. క్రిస్తునల్ల ఒందే దేహద సదన్యాగలు ఒబ్బను హేంగే క్రిస్తునన్న త్రచేశినుత్తానె? భాగ IIరల్ల క్రిస్తునన్న హేంగే త్రచేశినబేంబుదన్న కాలుకొండిద్దేచే. ఈ వజనపు 1 కోలంథ 12:13, అదే సత్యవన్న బోఁధి నుత్తేడే. [టదిల 1 కోలంథ 12:13.] ఒందే దేహవన్న నాచు హేంగే త్రచేశినుత్తేచే? [బాఅయాద స్ఫూర్థదల్ల "బాట్టిస్ట్ట మాదిసికొళ్ళుపదలంద" ఎందు తుంజలి.]

4. క్రిస్తునల్లయువవరు యాపుదర సదన్యాగిద్దారే? [టదిల 1 కోలంథ 12:27.] కాగాదరే నాచు ఏనాగిద్దేచే? [బాఅయాద స్ఫూర్థదల్ల "క్రిస్తున దేహ" ఎందు తుంజలి.] దేహచుత్తు సభీఒందేయాగిచే. ఆదుదలంద, ఒబ్బను క్రిస్తున దేహద సదన్యాగిద్దరే, అవను యార సభీయ సదన్యాగియసు? [క్రిస్తున "నభే" ఎందు బాఅయాద స్ఫూర్థదల్ల తుంజలి.]

ఈ హాఁదల్ల నాచు ఏనన్న కాలుకొండిద్దేచే? ఒబ్బను క్రిస్తునల్ల బాట్టిస్ట్ట హోందువాగ, అవను క్రిస్తున దేహద అందరే క్రిస్తున సభీయ సదన్యాగానువను

ಎಂಬುದನ್ನು ಕಲಪುಕೊಂಡಿದ್ದೇವೆ.

ನಾಶಾಂಶ

ಈ ಅರ್ಥಯಾದಲ್ಲಿ ಒಬ್ಬನು ತನ್ನ ಹಾಗರಂದ ಹೇಗೆ ರಕ್ಷಿಸಲ್ಪಡುವನು ಎಂಬುದನ್ನು ಕಲಪುಕೊಂಡಿದ್ದೇವೆ.

I. ನಿನು ಈ ಸಂಗತಿಗಳನ್ನು ಮಾಡಿರಬಿಯೋ? ನಿನು ಕೇಳಬಿಯೋ ಮತ್ತು ಕಲಪು ಕೊಂಡಿರಬಿಯೋ. ಯೇನುಬಿನಲ್ಲ ನಂಜಕೆಯಟ್ಟಿರಬಿಯೋ, ಮಾನನಾಂತರಹಣ್ಣಿಲ್ಲಿಯೋ, ಯೇನುಬಿನಲ್ಲ ಬಿಶ್ವಾಸವನ್ನು ಅಲಕೆ ಮಾಡಿರಬಿಯೋ ಮತ್ತು ಭಾಟ್ಟಿನ್ನು ಹೊಂದಿರಬಿಯೋ? ಹಾಗಿದ್ದೇ, ಆಗ ಸಿನಗೆ ನಿನ್ನ ಹಾಗರಂಶ ಹಲಹಾರ ವಾಗಿರುತ್ತದು, ನಿನ್ನ ಹಾಗರಂಶ ಹೊಳೆಯಿರುವವು, ನಿನು ರಕ್ಷಿಸಲ್ಪಟ್ಟಿರಬಿ ಮತ್ತು ಯೇನುಬಿನ ಬಿಶ್ವಾಸಿಗಳ ನಮಾಜದ ಸದಸ್ಯನಾಗಿರುವಿ.

II. ನಿನು ತೀನುನಲ್ಲಿ ಇರಬಿಯೋ? ನಿನು ಇದ್ದರೆ, ನಿನು ನಾತನ ಸೃಷ್ಟಿಯಾಗಿರುವಿ, ಹಾಗರಂಶ ಕ್ಷಮಿಸಲ್ಪಟ್ಟಿರುವವು, ರಕ್ಷಣೆಯ, ನಿತ್ಯ ಜೀವವು ಮತ್ತು ಎಲ್ಲಾ ಅತ್ಯಿಕ ಆಶಿಂಬಾದಗಳ ಇರವವು. ನಿನು ತೀನುನಲ್ಲಿ ಇಲ್ಲಿದ್ದರೆ, ನಿನು ತೀನುನಲ್ಲಿದವನಾಗಿರುವಿ, ನಿಲಂಜ್ಞ ಇರುವದಿಲ್ಲ, ಮತ್ತು ದೇವರು ಇಲ್ಲಿದವನಾಗಿರುವಿ.

ಒಬ್ಬನು ಯೇನುವನ್ನು ಹೇಗೆ ಪ್ರವೇಶಿಸುವನು? ಒಬ್ಬನ್ನು ಎಷ್ಟು ಭಾಟ್ಟಿನ್ನರು ತೀನುನಲ್ಲಿ ಇಡುವವು? ನಿನು ಒಂದೇ ಭಾಟ್ಟಿನ್ನರನ್ನು ಹೊಂದಿರಬಿಯೋ? ನಿನು ದೇವಲಂದ ಬೋಧಿಸಲ್ಪಟ್ಟಿರಬಿಯೋ; ಯೇನುಬಿನಲ್ಲ ನಂಜಕೆಯಟ್ಟಿರಬಿಯೋ, ನಿನ್ನ ಹಾಗರಂಶಗಾಗಿ ಮಾನನಾಂತರ ಹಟ್ಟಿರಬಿಯೋ, ಯೇನುಬಿನಲ್ಲ ನಿನ್ನ ಬಿಶ್ವಾಸವನ್ನು ಅಲಕೆ ಮಾಡಿರಬಿಯೋ ಮತ್ತು ಭಾಟ್ಟಿನ್ನು ಹೊಂದಿರಬಿಯೋ (ನಿಲನಲ್ಲಿ ಹಾಣಲ್ಪಟ್ಟಿ ನಿಲನೊಳಗಿಂದ ಎಜ್ಜಸಲ್ಪಟ್ಟಿರಬಿಯೋ)? ಹಾಗರಂಶ ಕ್ಷಮಾಹಣೆಗಾಗಿ ಭಾಟ್ಟಿನ್ನು ಹೊಂದಿರಬಿಯೋ?

ರಕ್ಷಿಸಲ್ಪಡಬೇಕಾದರೆ ನಿನು ಏನು ಮಾಡಿ ಎಂಬುದನ್ನು ಹೇಳಬಹುದ್ದೀ? ಭಕ್ತಿ ನಜೀವನ ಹೊಂದಿ ಮುಂದೆ ಬಂದೆಯೋ? ಆ ನಮುಯದಲ್ಲ ಅವರು ಸಿನಗೆ ಭಾಟ್ಟಿನ್ನು ಮಾಡಿಸಿದರ್ದೋ, ಇಲ್ಲಿದೇ ಅನಂತರದ ನಮುಯದ ವರೆಗೆ ಕಾದುಕೊಂಡಿದ್ದರ್ದೋ? ಅವರು ಕಾದುಕೊಂಡಿದ್ದರೆ, ಭಾಟ್ಟಿನ್ನಪ್ರ ಮಹತ್ವದಲ್ಲ ಎಂದು ಅವರು ತಿಳಿದುಕೊಂಡಿರಬೇಕು. ಬೈಬಿಲನಲ್ಲ ಬಿವಲಿನಲ್ಪಟ್ಟಿರು ಅವರು ನರ್ತಿಸನ್ನ ಸ್ವಿಳಿಸಿದ ಕೂಡಲೇ ಭಾಟ್ಟಿನ್ನು ಮಾಡಿಸಿಕೊಂಡರು; ಅದೇ ದಿನದಲ್ಲ (ಅಪೋನ್ತಲರ ಕೃತ್ಯಗಳ 2:41), ಅದೇ ತಾಸಿನಲ್ಲ (ಅಪೋನ್ತಲರ ಕೃತ್ಯಗಳ 16:33), ಕೂಡಲೇ (ಅಪೋನ್ತಲರ ಕೃತ್ಯಗಳ 9:18) ಭಾಟ್ಟಿನ್ನು ಹೊಂದಿದರು.

ರಕ್ಷಣೆಯ ಅಂತಿಗಳನ್ನು ಕೂಡಿಸುವಂಥ ಜೀಗಂತಿದೆ. ಒಂದು ಸಲ ತಿರುಗಿಸುವುದು ಜೀಗವನ್ನು ತೆರೆಯಿರದಿಲ್ಲ. ಶ್ರವಿಯೋಂದು ಜಲನೆಯು ಅತ್ಯವಶ್ಯಕ ವಾದದ್ವಾರಿದೆ. ವೋದಲು ಅಗತ್ಯವಾದದ್ವಾರಿಸಿದ್ದು ಮಾಡಿದ ನಂತರ, ಒಂದು ಹಂತದಲ್ಲ ಜೀಗವು ತೆರೆಯಿತ್ತದೆ. ಇದು ರಕ್ಷಣೆಯ ಬಗೆಗೂ ನರ್ತವಾಗಿದೆ. ರಕ್ಷಣೆಗೆ ಅತ್ಯಗತ್ಯವಾದ ಎಲ್ಲವನ್ನು ನಾವು ಶ್ರಾವಿಗೊಳಿಸಿದಾಗಲೇ ನಾವು ರಕ್ಷಿಸಲ್ಪಡುತ್ತೇವೆ, ಅದು ನಂಜಕೆಯ ಕಾರಣದಿಂದ ಶ್ರಾವಿಗೊಳ್ಳುತ್ತದೆ ಮತ್ತು ಭಾಟ್ಟಿನ್ನದಲ್ಲ ಅಂತಿಮಗೊಳ್ಳುತ್ತದೆ.

ನಿನು ತೀನುನಲ್ಲಿರಲು ಬಯಿಸುಬಿಯೋ? ಹೌದಲ್ಲಿರ್ಲೋ? ಯೇನುಬಿಗಾಗಿ ನಾತನ ಜೀಬಿತ ಜೀವಿಸಲು ಸೀಧಾನಾಗಿರಬಿಯೋ? ಹಾಗಿದ್ದರೆ, ನಿನ್ನ ಹಿಂದಿನದಕ್ಕೆ ಭಾಟ್ಟಿನ್ದಲ್ಲ

ನಾಯುವದಲಂದ ಆತನೊಂದಿಗೆ ಹೂಳಲ್ಪಡುವುದಲಂದ ನಿನ್ನ ಪೂರ್ಣಾಧಿತಿಗೆ ಯಾಕೆ ನಾಯಬಾರದು ಮತ್ತು ನಾತನ ಜೀವಿತ ಜೀವಿಸಬಹುದು ಆತನೊಂದಿಗೆ ಯಾಕೆ ಎಜ್ಞನಲ್ಪಡಬಾರದು.

III. ನಿನು ದೇಹದಲ್ಲಿ ಇರುವಿಯೋ? ನಾವು ಎಷ್ಟು ದೇಹಗಳ ನದನ್ಯಾಗಿರ ಬೇಕೆಂದು ಯೀಣುವು ಬಯಸುತ್ತಾನೆ.

ನಿನು ತೀನು ದೇಹದ ಅಂದರೆ ತೀನು ಸಭೆಯ ನದನ್ಯಾಗಿರಲು ಬಯಸುವಿಯೋ? ಹಾಗಿದ್ದರೆ ಈಗ ಯೀಣುವಿನ ಅನುಯಾಯಾಗಿ ಆತನ ಸಭೆಯನ್ನು ಯಾಕೆ ಪ್ರಮೇಶಿಸಬಾರದು? ಈಗಲೇ ಯಾಕೆ ಬಾಹ್ಯಿನ್ನು ಹೊಂದಬಾರದು.

© 2009 Truth for Today